



ಯುವ ಪ್ರತಿಭೆಗಳ ಜತೆ ಪಿ.ಟಿ.ಉಷಾ.

‘ಚಿನ್ನದ ಹುಡುಗಿ’ಯ ಕಣ್ಣೀರು

■ ಕೆ.ಓಂಕಾರ ಮೂರ್ತಿ



ಭಾರತದ ಹೆಮ್ಮೆಯ ಕ್ರೀಡಾಪಟು ಉಷಾಗೆ ಈ ರೀತಿ ಅವಮಾನಿಸಬಾರದಿತ್ತು. ‘ಚಿನ್ನದ ಹುಡುಗಿ’ ಅತ್ತುಬಿಟ್ಟಳು!

ಭಾರತ ಕಂಡ ಶ್ರೇಷ್ಠ ಅಥ್ಲೆಟ್ ಪಿ.ಟಿ.ಉಷಾ ಅವರಂತಹವರು ಕಣ್ಣೀರಿಡುವಂತಹ ಘಟನೆಗೆ ಇಲ್ಲಿನ ವ್ಯವಸ್ಥೆ ಕಾರಣವಾಗಬಾರದಿತ್ತು.

ಸಾವಿರಾರು ಮಂದಿ ಅಥ್ಲೆಟ್‌ಗಳು ಇಲ್ಲಿ ಬಂದಿದ್ದಾರೆ, ಹೋಗಿದ್ದಾರೆ. ಆದರೆ ‘ಪಯೋಗಿ ಎಕ್ಸ್‌ಪ್ರೆಸ್’ ಖ್ಯಾತಿಯ ಉಷಾ ಹೆಸರು ಭಾರತದಲ್ಲಿ ಇಂದಿಗೂ ಮನೆಮಾತು. ‘ಇವಳು ಓಡ್ತೀರೋ ರೀತಿ ನೋಡಿದ್ದೆ ಮುಂದೆ ಪಿ.ಟಿ.ಉಷಾ ಆಗ್ತಾಳೆ’ ಎಂದು ಇವತ್ತೂ ಜನರು ಮಾತನಾಡುವುದನ್ನು ಕೇಳಬಹುದು. ಇದು ಅವರ ಖ್ಯಾತಿಯನ್ನು ಸಾರುತ್ತದೆ. ಆಕೆ ಅಥ್ಲೆಟ್‌ಗೆ ವಿದಾಯ ಹೇಳಿ 9 ವರ್ಷಗಳೇ ಕಳೆದಿವೆ. ಆದರೂ ಉಷಾ ಇವತ್ತು ಅಥ್ಲೆಟ್‌ನ ‘ಕ್ವೀನ್’ ಆಗಿಯೇ ಉಳಿದಿದ್ದಾರೆ. ಯುವ ಪ್ರತಿಭೆಗಳಿಗೆ ಸೂರ್ತಿಯಾಗಿದ್ದಾರೆ.

ಅಂಥವರಿಗೆ ಇಲ್ಲಿ ಅವಮಾನವಾಗಿದೆ. ಭೋಪಾಲ್‌ನಲ್ಲಿ ಕಳೆದ ವಾರ ನಡೆದ 49ನೇ ರಾಷ್ಟ್ರೀಯ ಓಪನ್ ಅಥ್ಲೆಟ್ ಚಾಂಪಿಯನ್‌ಷಿಪ್‌ನ ಆಯೋಜಕರು ಉಷಾ ಅವರನ್ನು ಆಹ್ವಾನಿಸಿದ್ದರು. ತನ್ನ ತಂಡದೊಂದಿಗೆ ಆಗಮಿಸಿದ್ದ ಅವರ ವಾಸ್ತವ್ಯಕ್ಕೆ ಅಲ್ಲಿನ ಭಾರತ ಕ್ರೀಡಾ ಪ್ರಾಧಿಕಾರ ಸರಿಯಾದ ವ್ಯವಸ್ಥೆ ಮಾಡಿರಲಿಲ್ಲ. ಇದರಿಂದ ಕುಪಿತರಾದ ಅವರು ಕಣ್ಣೀರಿಟ್ಟುಬಿಟ್ಟರು.

45 ವರ್ಷ ವಯಸ್ಸಿನ ಉಷಾ ಈಗ ಕೋಯಿಲೋಡ್ ಬಳಿ ಕ್ರೀಡಾ ಶಾಲೆ (ಉಷಾ ಸ್ಕೂಲ್ ಆಫ್ ಅಥ್ಲೆಟ್ಸ್) ನಿರ್ಮಿಸಿ ಯುವ ಪ್ರತಿಭೆಗಳಿಗೆ ತರಬೇತಿ ನೀಡುತ್ತಿದ್ದಾರೆ.

1984ರ ಲಾಸ್ ಏಂಜಲಿಸ್ ಒಲಿಂಪಿಕ್‌ನ 400 ಮೀಟರ್ ಓಟದಲ್ಲಿ ಉಷಾ ಕುದಲೆಳೆ ಅಂತರದಲ್ಲಿ ಕಂಚಿನ ಪದಕ ತಪ್ಪಿಸಿಕೊಂಡಿದ್ದರು. ಇದು ಭಾರತದ

ಅಥ್ಲೆಟ್‌ನಲ್ಲಿ ಇದುವರೆಗಿನ ಶ್ರೇಷ್ಠ ಪ್ರದರ್ಶನವಾಗಿ ಉಳಿದಿದೆ. ಮಹಿಳೆಯರ ವಿಭಾಗದ ಒಂದೇ ಕ್ರೀಡಾಕೂಟದಲ್ಲಿ ಐದು ಸ್ವರ್ಣ ಪದಕ ಜಯಿಸಿದ್ದು ಇನ್ನೂ ವಿಶ್ವದಾಖಲೆಯಾಗಿ ಉಳಿದಿದೆ. 1985ರಲ್ಲಿ ಜಕಾರ್ತದಲ್ಲಿ ನಡೆದ ಏಷ್ಯನ್ ಅಥ್ಲೆಟ್ ಕೂಟದಲ್ಲಿ ಉಷಾ ಈ ಸಾಧನೆ ಮಾಡಿದ್ದರು. ದಕ್ಷಿಣ ರೈಲ್ವೆಯಲ್ಲಿ ಉದ್ಯೋಗಿಯಾಗಿರುವ ಅವರು ಪದ್ಮಶ್ರೀ ಹಾಗೂ ಅರ್ಜುನ ಪ್ರಶಸ್ತಿ ಪಡೆದಿದ್ದಾರೆ. ಮೊನ್ನೆ ಚಿತ್ರದುರ್ಗದಲ್ಲಿ ಶರಣರ ಸಮ್ಮುಖದಲ್ಲಿ ‘ಬಸವ ಶ್ರೀ’ ಪ್ರಶಸ್ತಿ ನೀಡಿ ಸನ್ಮಾನಿಸಿದಾಗ, ಇಡೀ ಕರ್ನಾಟಕ ಸಂತೋಷಪಟ್ಟಿದೆ.

ಉಷಾ ಅವರ ಪತಿ ವಿ.ಶ್ರೀನಿವಾಸನ್. ಈ ದಂಪತಿಗೆ 17 ವರ್ಷ ವಯಸ್ಸಿನ ಉಜ್ವಲ್ ಎಂಬ ಪುತ್ರ ಇದ್ದಾನೆ. 2000ನೇ ಇಸವಿಯಲ್ಲಿ ಅವರು ಅಥ್ಲೆಟ್‌ಗೆ ವಿದಾಯ ಹೇಳಿದ್ದರು. 100, 200 ಹಾಗೂ 400 ಮೀಟರ್ ಉಷಾ ಅವರ ನೆಚ್ಚಿನ ಓಟದ ವಿಭಾಗಗಳು.

‘ಕೇವಲ ಸರಿಯಾದ ವಸತಿ ವ್ಯವಸ್ಥೆ ಸಿಗಲಿಲ್ಲ ಎಂದು ಉಷಾ ಕಣ್ಣೀರಿಟ್ಟಿದ್ದು ಸಣ್ಣ ವಿಷಯ’ ಅನಿಸಬಹುದು. ಆ ಸಣ್ಣ ವಿಷಯಕ್ಕೆ ಉಷಾ ಮಾಧ್ಯಮಗಳ ಮುಂದೆ ಕಣ್ಣೀರು ಇಡಬಾರದಿತ್ತು ಅನಿಸಬಹುದು. ಆದರೆ ಉಷಾ ಅವರಂತಹವರಿಗೆ ಈ ರೀತಿ ಆಗಬಹುದಾದರೆ ಉಳಿದ ಅಥ್ಲೆಟ್‌ಗಳ ಪಾಡೇನು?

ಆಹಾರ ಕೊರತೆ ಸದಾ ಕಾಡುವ ಇಥಿಯೋಪಿಯಾದಿಂದ ಅದ್ಭುತ ಅಥ್ಲೆಟ್‌ಗಳು ಉದಯಿಸುತ್ತಾರೆ; ಇಡೀ ಜಗತ್ತಿಗೆ ಹಂಚುವಷ್ಟು ಆಹಾರ ದಾಸ್ತಾನು ಇಟ್ಟುಕೊಂಡಿರುವ ಅಮೆರಿಕಾದಿಂದಲೂ ಶ್ರೇಷ್ಠ ಅಥ್ಲೆಟ್‌ಗಳು ಬರುತ್ತಾರೆ. ಭಾರತದಿಂದೇಕೆ ಬರುವುದಿಲ್ಲ. ಎನ್ನುವ ಪ್ರಶ್ನೆಗೆ ‘ಉಷಾ ಅವಮಾನ’ದಂತಹ ಘಟನೆಗಳೂ ಉತ್ತರ ಕೊಡುತ್ತವೆ.